



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 29 | ಸಂಚಿಕೆ : 03 | ಏಪ್ರಿಲ್ 27, 2022 | ಬುಧವಾರ | ಪುಟಗಳು : 8 | ಬೆಲೆ : 2/-

ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ, ಹಿರಿಯ ಅಧಿಕಾರಿ ಹಾಗೂ ಮಾಹಿತಿ ತಂತ್ರಜ್ಞಾನ ಅಧಿಕಾರಿಗಳಿಗೆ ಬೆಳಗಾವಿಯಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ



ಬೆಳಗಾವಿ : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಟ್ರಸ್ಟ್ ಸಿಸ್ಟಮ್ಸ್ ಮತ್ತು ಸಾಫ್ಟ್‌ವೇರ್ ಪ್ರೈವೇಟ್ ಲಿ., ಇವರ ಸಹಯೋಗದೊಂದಿಗೆ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಅಧಿಕಾರಿಗಳು ಹಾಗೂ ಮಾಹಿತಿ ತಂತ್ರಜ್ಞಾನ ಅಧಿಕಾರಿಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಬೆಳಗಾವಿಯ ಹೊಟೇಲ್ ಆದರ್ಶ ಪ್ಯಾಲೇಸ್‌ನಲ್ಲಿ ದಿನಾಂಕ : 22.04.2022ರಂದು ಆಯೋಜಿಸಿತ್ತು. ಈ ವಿಚಾರ ಸಂಕಿರಣವನ್ನು ಸಹಕಾರ

ರತ್ನ ಪ್ರಶಸ್ತಿ ಪುರಸ್ಕೃತರು ಹಾಗೂ ಮಹಾಮಂಡಳದ ಹಿರಿಯ ನಿರ್ದೇಶಕರಾದ ಶ್ರೀ ಡಿ.ಟಿ. ಪಾಟೀಲರವರು ಉದ್ಘಾಟಿಸಿ ಮಾತನಾಡುತ್ತಾ ಬ್ಯಾಂಕಿನ ಪ್ರಗತಿಗೆ ನಾವು ಶ್ರಮಿಸಬೇಕಾದರೆ ನಾವು ಒಳ್ಳೆಯ ತರಬೇತಿ ಪಡೆಯುವುದು ಅತ್ಯವಶ್ಯಕವಾಗಿರುತ್ತದೆ. ಸಹಕಾರ ಕ್ಷೇತ್ರದಲ್ಲಿ ಶಿಕ್ಷಣ-ತರಬೇತಿ, ವಿಚಾರ ಸಂಕಿರಣಗಳು ನಿರಂತರವಾಗಿ ನಡೆಯುತ್ತಿರಬೇಕು. ಮಹಾಮಂಡಳವು ಏರ್ಪಡಿಸುವ ತರಬೇತಿ ವಿಚಾರ ಸಂಕಿರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.

2ನೇ ಪುಟಕ್ಕೆ...



... 1ನೇ ಪುಟದಿಂದ

ಅಮ್ಮೀಯ ಸಹಕಾರಿಗಳೇ...



ಜನರ ಕೈ ಸುಡುವ ಮುನ್ನ ಹಣದುಬ್ಬರಕ್ಕೆ ಕಡಿವಾಣ ಹಾಕಬೇಕಿದೆ

ಅರ್ಥಶಾಸ್ತ್ರದ ಪ್ರಕಾರ ನಾನು ತಿಳಿದಿರುವಂತೆ, ಹಣದುಬ್ಬರವೆಂದರೆ; ಒಂದು ಆರ್ಥಿಕತೆಯ ಕಾಲಾವಧಿಯಲ್ಲಿ ಸರಕುಗಳ ಹಾಗೂ ಸೇವೆಗಳ ಸಾಮಾನ್ಯ ಮಟ್ಟದಲ್ಲಿ ಏರಿಕೆಯಾಗುವುದು. ಹಣದುಬ್ಬರದಿಂದ ಬೆಲೆ ಏರಿಕೆಯಾದರೆ, ನಮ್ಮಲ್ಲಿರುವ ಹಣಕ್ಕೆ ಅಲ್ಪ ಪ್ರಮಾಣದಲ್ಲಿ ಸರಕುಗಳು, ಸೇವೆಗಳು ದೊರೆಯುತ್ತವೆ. ಅಂದರೆ, ಹಣದ ಕೊಳ್ಳುವ ಸಾಮರ್ಥ್ಯದ ಕುಸಿತ ಎನ್ನಬಹುದು. ವಿನಿಮಯ ಮತ್ತು ಆರ್ಥಿಕತೆಯ ಲೆಕ್ಕಾಚಾರದಲ್ಲಿ, ನಮ್ಮಲ್ಲಿರುವ ಹಣದ ಮೌಲ್ಯ ನಷ್ಟವಾಗುತ್ತದೆ ಹಾಗೂ ನಾವು ತರುವ ಹಣಕ್ಕೆ ತಕ್ಕ ವಸ್ತು ದೊರೆಯುವುದಿಲ್ಲ.

ಬೇಡಿಕೆ ಮತ್ತು ಪೂರೈಕೆಯಲ್ಲಿನ ಅಸಮಾನತೆಯು ಹಣದುಬ್ಬರ ಪ್ರಮಾಣ ಏರಿಕೆಗೆ ನಾಂದಿ ಹಾಡುತ್ತದೆ. ಇದರಿಂದ ಆಹಾರ ವಸ್ತು ಸೇರಿದಂತೆ ಎಲ್ಲಾ ಸಾಮಗ್ರಿಗಳ ಶೇಕಡಾವಾರು ಬೆಲೆಯೇರಿಕೆಯನ್ನು ಹಣದುಬ್ಬರ ತೋರಿಸಿಕೊಡುತ್ತದೆ. ಇದರ ಜೊತೆಗೆ ಉತ್ಪಾದನೆ ಮತ್ತು ಸರಬರಾಜು ವೆಚ್ಚ, ಉತ್ಪನ್ನದ ಮೇಲಿನ ತೆರಿಗೆ ಇತ್ಯಾದಿಗಳ ಹೆಚ್ಚಳವೂ ಹಣದುಬ್ಬರ ಏರಿಕೆಗೆ ಕಾರಣವಾಗುತ್ತದೆ.

ಇಲ್ಲಿ ಗಮನಿಸಬೇಕಾದ್ದು, ನಿಯಂತ್ರಿತ ಹಣದುಬ್ಬರ ಇದ್ದಲ್ಲಿ ಅದು ಆರ್ಥಿಕತೆಗೆ ವರವಾಗುತ್ತದೆ ಹಾಗೂ ಅದರಿಂದ ಎಲ್ಲ ಬಗೆಯ ಆರ್ಥಿಕ ಚಟುವಟಿಕೆ ಹೆಚ್ಚಳವಾಗುತ್ತದೆ. ಆದರೆ ಅನಿಯಂತ್ರಿತ ಹಣದುಬ್ಬರವು ಕೇವಲ ಅವಶ್ಯಕ ವಸ್ತುಗಳ ಬೆಲೆಯೇರಿಕೆ ಮಾತ್ರ ಕಾರಣವಾಗುವುದಲ್ಲದೆ, ಹಲವಾರು ಆರ್ಥಿಕವಾಗಿ ಮಾತ್ರವಲ್ಲ ಸಾಮಾಜಿಕವಾಗಿಯೂ ಹಲವು ಸಮಸ್ಯೆಯನ್ನು ತಂದೊಡ್ಡುತ್ತದೆ.

ಪ್ರಸ್ತುತ ಬೆಳವಣಿಗೆ ಕಾಣುತ್ತಿರುವ ನಮ್ಮ ದೇಶಕ್ಕೆ ಆರ್ಥಿಕತೆ ಬೆಳವಣಿಗೆಗೆ ನಿಯಂತ್ರಿತ ಹಣದುಬ್ಬರ ಅತ್ಯವಶ್ಯಕವಾಗಿ ಬೇಕು. ಇದರರ್ಥ ನಾವು ಬ್ಯಾಂಕಿನಲ್ಲಿ ಇಟ್ಟ ಹಣಕ್ಕೆ ಸಿಗುವ ಬಡ್ಡಿಯಂತ ಹಣದುಬ್ಬರ ದರ ಕಡಮೆಯಿದ್ದರೆ, ದೇಶದ ಆರ್ಥಿಕ ಬೆಳವಣಿಗೆ ಪ್ರಗತಿಯ ಹಾದಿಯಲ್ಲಿದೆ ಎಂದು. ಆದರೆ ಸದ್ಯ ದೇಶದಲ್ಲಿ ಹಣದುಬ್ಬರ ದರ ಬ್ಯಾಂಕಿನಲ್ಲಿಟ್ಟ ಹಣದ ಮೇಲಿನ ಬಡ್ಡಿ ದರಕ್ಕಿಂತ, ಹಣದುಬ್ಬರ ದರ ದುಪ್ಪಟ್ಟಾಗಿದೆ. ಇದು ಸರಕಾರದ ಬಗ್ಗೆ ಜನರಲ್ಲಿ ಅಪನಂಬಿಕೆಯನ್ನು ಉಂಟುಮಾಡುತ್ತದೆ. ಪ್ರಸ್ತುತ ನಾವೆಲ್ಲ ಗಮನಿಸಿದ ಹಾಗೆ ಆಹಾರ ಪದಾರ್ಥಗಳಿಂದ ಹಿಡಿದು ಎಲ್ಲ ಅತ್ಯವಶ್ಯಕ ದಿನ ಬಳಕೆ ವಸ್ತುಗಳ ಮೇಲಿನ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ.

ನೋಡಿ, ಕಳೆದ ವರ್ಷ ಮಾರ್ಚ್‌ನಲ್ಲಿ ಶೇ7.89ರಷ್ಟಿದ್ದ ಸಗಟು ಹಣದುಬ್ಬರ ದರ ಈಗ ಮಾರ್ಚ್ ವೇಳೆಗೆ ಶೇಕಡ 14.55ರಷ್ಟಾಗಿದೆ. ಇದು ಮುಂದಿನ ದಿನಗಳಲ್ಲಿ ಚಿಲ್ಲರೆ ಹಣದುಬ್ಬರದ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆ ಕಾಣುತ್ತಿದೆ. ಇದು ಇನ್ನಷ್ಟು ಹೆಚ್ಚಾದರೆ, ಮಾರುಕಟ್ಟೆಯಲ್ಲಿ ಈಗ ಕಾಣಿಸುತ್ತಿರುವ ಆರ್ಥಿಕ ಚೇತರಿಕೆ ಕುಸಿಯುವ ಸಾಧ್ಯತೆಗಳಿವೆ. ಹೀಗಾದಲ್ಲಿ, ಆರ್ಥಿಕ ಪುನಶ್ಚೇತನಕ್ಕೆ ರಿಸರ್ವ್ ಬ್ಯಾಂಕ್ ಕೈಗೊಂಡ ಈವರೆಗಿನ ಎಲ್ಲ ಪ್ರಯತ್ನಗಳು ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತಾಗುತ್ತದೆ.

ಕೂಡಲೆ ಕೇಂದ್ರ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ಸಗಟು ಹಣದುಬ್ಬರಕ್ಕೆ ಕಡಿವಾಣ ಹಾಕಬೇಕಿದೆ. ಈ ಹಣದುಬ್ಬರ ತಾತ್ಕಾಲಿಕವಾದದ್ದು ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ ಎನ್ನುವ ಜಾಣ್ಮೆಯ ಮಾತುಗಳ್ಳಾಡುವುದನ್ನು ಬಿಟ್ಟು; ಜನರ ಕೈ ಸುಡುವ ಮುನ್ನ ಹಣದುಬ್ಬರವನ್ನು ನಿಯಂತ್ರಿಸಲು ಬೇಕಾದ ಜಾಣತನವನ್ನು ತೋರಲಿ ಎಂದು ಹೇಳಬಯಸುತ್ತೇನೆ.

► ಎಚ್.ಕೆ. ಪಾಟೀಲ
ಅಧ್ಯಕ್ಷರು

ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಮಹಾಮಂಡಳದ ನಿರ್ದೇಶಕರಾದ ಶ್ರೀ ಹರೀಶ್ ಆಚಾರ್ ರವರು ಮಾತನಾಡಿ ರಾಜ್ಯದಲ್ಲಿ ಸುಮಾರು 264 ಪಟ್ಟಣ ಸಹಕಾರ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 1122 ಶಾಖೆಗಳನ್ನು ಹೊಂದಿವೆ. ಸುಮಾರು 25 ಲಕ್ಷ 43ಸಾವಿರ ಸದಸ್ಯತ್ವದೊಂದಿಗೆ ಸುಮಾರು ರೂ. 1633ಕೋಟಿ ಪೇರು ಬಂಡವಾಳವನ್ನು ಹೊಂದಿರುತ್ತವೆ. ಸುಮಾರು ರೂ. 5052ಕೋಟಿ ನಿಧಿಗಳು, ಸುಮಾರು ರೂ.45580 ಕೋಟಿ ಠೇವಣಿ ಸೇರಿದಂತೆ ಸುಮಾರು ಒಟ್ಟು ರೂ.52594 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿರುವ ಈ ಬ್ಯಾಂಕುಗಳು, ಸುಮಾರು ರೂ.29,219 ಕೋಟಿ ಸಾಲ ನೀಡಿಕೆ ಮತ್ತು ಸುಮಾರು ರೂ. 18947 ಕೋಟಿ ವಿನಿಯೋಗ ಮಾಡಿದ್ದು, ಸುಮಾರು ರೂ.301 ಕೋಟಿ ಲಾಭವನ್ನು ಗಳಿಸಿ, ಒಟ್ಟು 8797 ಕುಟುಂಬಗಳಿಗೆ ಉದ್ಯೋಗ ನೀಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಡಿಜಿಟಲೈಸೇಷನ್ ಕಂಪನಿಯಿಂದ ಠೇವಣಿದಾರರಿಗೆ ವಿಮಾ ಪಾಲಿಸಿ ಸೌಲಭ್ಯವಿದ್ದು, ಸಹಕಾರ ಇಲಾಖೆಯಿಂದ ಅನುಮತಿ ಪಡೆದು, ಭಾರತೀಯ ರಿಜರ್ವ್ ಬ್ಯಾಂಕಿನಿಂದ ಲೈಸೆನ್ಸ್ ಪಡೆದು, ರಿಜರ್ವ್ ಬ್ಯಾಂಕಿನ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿವೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಇದ್ದರೂ ಸಹ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿರುವುದು ತಮಗೆ ತಿಳಿದ ವಿಷಯವಾಗಿದೆ.

ವಿಚಾರ ಸಂಕರಣದಲ್ಲಿ Recent RBI Guidelines for Urban Co-operative Banks” ವಿಷಯದ ಕುರಿತು ಮಹಾಮಂಡಳದ ಬ್ಯಾಂಕಿಂಗ್ ಸಲಹೆಗಾರರಾದ ಶ್ರೀ ಸುಧಾಕರ ಭಟ್ ಉಪನ್ಯಾಸ ನೀಡಿದರು. The New trends in Banking Software for Co-operative Banks, Technology trends in cloud computing for UCBs. The RBI Compliances for Data Center, DR Centre and Cyber security based on cloud for Co-operative Bank ವಿಷಯಗಳ ಕುರಿತು ಟ್ರಸ್ಟ್ ಸಿಸ್ಟಮ್ಸ್ ಮತ್ತು ಸಾಫ್ಟ್‌ವೇರ್ ಪ್ರೈವೇಟ್ ಲಿ., ಅಧಿಕಾರಿಗಳು ಉಪನ್ಯಾಸ ನೀಡಿದರು. Investment Management ವಿಷಯದ ಕುರಿತು SBI DFHL Ltd.,ನ ಅಧಿಕಾರಿಗಳು ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಹಾಮಂಡಳದ ನಿರ್ದೇಶಕರುಗಳಾದ ಶ್ರೀ ಬಸವರಾಜ ಈಶ್ವರಪ್ಪಾ ಕಲ್ಯಾಣಶೆಟ್ಟಿ, ಶ್ರೀ ಎಂ.ಎಂ. ಮೆಟಗುಡ್ಡ, ಮಾಜಿ ನಿರ್ದೇಶಕರುಗಳಾದ ಶ್ರೀ ವಿಜಯಕುಮಾರ ಸಿ. ಅಂಗಡಿ, ಶ್ರೀ ಬಾಳಾಸಾಹೇಬ ಕಾಕತ್ತರ, ಎಸ್‌ಬಿಐನ ಹಿರಿಯ ಅಧಿಕಾರಿ ಶ್ರೀ ಹೇಮಂತ್, ಟ್ರಸ್ಟ್ ಸಿಸ್ಟಮ್ಸ್ ಮತ್ತು ಸಾಫ್ಟ್‌ವೇರ್ ಇಂಡಿಯಾ ಪ್ರೈವೇಟ್ ಲಿ.,ನ ಆನಂದ ಹಾಗೂ ಮಹಾಮಂಡಳದ ಉಪಮುಖ್ಯಕಾರ್ಯನಿರ್ವಹಣಾಧಿಕಾರಿ (ಪ್ರ) ಶ್ರೀ ಎಸ್.ಎಸ್. ಬಣಕಾರ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಈ ವಿಚಾರ ಸಂಕರಣಕ್ಕೆ ಆಗಮಿಸಿದ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳನ್ನು ಹಾಗೂ ಗಣ್ಯರನ್ನು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್.ಕೇರೂರೆಯವರು ಸ್ವಾಗತಿಸಿ, ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು. ಈ ವಿಚಾರ ಸಂಕರಣದಲ್ಲಿ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳಿಂದ 175ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕ್ ಸುವರ್ಣ ಮಹೋತ್ಸವ

ಬೆಂಗಳೂರು : 'ದೇಶದ ಆರ್ಥಿಕತೆಗೆ ಸಹಕಾರ ಚಳವಳಿಯ ಪಾತ್ರ ಬಹಳ ಮುಖ್ಯ. ಕರ್ನಾಟಕದಲ್ಲಿ ಪಟ್ಟಣ ಸಹಕಾರ ಬ್ಯಾಂಕ್ ಕ್ಷೇತ್ರ ಸದೃಢವಾಗಿದೆ' ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಬ್ಯಾಂಕಿನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

'ಮಾನವ ಸಂಪನ್ಮೂಲ ಹಾಗೂ ಬೌದ್ಧಿಕ ಸಂಪತ್ತನ್ನು ಸಮರ್ಥವಾಗಿ ಬಳಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ. ಪ್ರತಿಯೊಬ್ಬರೂ ದುಡಿದ ಹಣವನ್ನು ಸದ್ವಳಕೆ ಮತ್ತು ಉಳಿತಾಯ ಮಾಡುವತ್ತ ಗಮನ ನೀಡಬೇಕು. ಸಾಲ ಪಡೆದವರು ಅದನ್ನು ಸೂಕ್ತ ಉದ್ದೇಶಕ್ಕೆ ಬಳಸಿ, ಮರುಪಾವತಿಯನ್ನೂ ಕ್ರಮಬದ್ಧವಾಗಿ ಮಾಡಬೇಕು' ಎಂದು ಸಲಹೆ ನೀಡಿದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, 'ಜನತಾ ಸೇವಾ ಸಹಕಾರ ಬ್ಯಾಂಕ್ 50 ವರ್ಷಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಸಾಧಿಸಿ, ಬೃಹದಾಕಾರವಾಗಿ ಬೆಳೆದಿದೆ. ವಸೂಲಾಗದ ಸಾಲದ ಪ್ರಮಾಣ ಶೂನ್ಯದಲ್ಲಿರುವುದರಿಂದ ಬ್ಯಾಂಕಿನ ಏಳಿಗೆ ಉತ್ತಮವಾಗಿದೆ' ಎಂದು ಶ್ಲಾಘಿಸಿದರು.

'ಅಭಿವೃದ್ಧಿಗೆ ಸಹಕಾರ ತತ್ವ ಪಾಲನೆ ಬಹಳ ಮುಖ್ಯ. ನಮ್ಮ ದೇಹವೂ ಸಹಕಾರ ಸಿದ್ಧಾಂತದ ಆಧಾರದಲ್ಲೇ ಕೆಲಸ ಮಾಡುತ್ತದೆ. ಯಾವುದೋ ಒಂದು ಅಂಗದ ಕೆಲಸದಲ್ಲಿ ಏರುಪೇರಾದರೆ, ಇಡೀ ದೇಹ ಸಮತೋಲನ ಕಳೆದುಕೊಳ್ಳುತ್ತದೆ. ಅದೇ ರೀತಿ ಆರ್ಥಿಕತೆ ಮತ್ತು ಸಮಾಜ ಸಮತೋಲಿತವಾಗಿ ನಡೆಯಬೇಕು' ಎಂದು ಹೇಳಿದರು.

ಬ್ಯಾಂಕಿನ ಅಧ್ಯಕ್ಷ ಎಚ್.ಸಿ. ಗೋಪಾಲ್, '1969ರಲ್ಲಿ 30 ಸದಸ್ಯರೊಂದಿಗೆ



ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಸಿದ್ಧಲಿಂಗ ಸ್ವಾಮೀಜಿ ಅವರು ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕಿನ ಸುವರ್ಣ ಮಹೋತ್ಸವದ ಲಾಂಛನ ಚುರುಕು ಮಾಡಿದರು. (ಎಡದಿಂದ) ಬ್ಯಾಂಕಿನ ಉಪಾಧ್ಯಕ್ಷರಾದ ಚ.ಎಸ್.ಕನ್ಯಾಕುಮಾರಿ, ಶಾಸಕ ಎಂ.ಕೃಷ್ಣಪ್ಪ, ಬ್ಯಾಂಕಿನ ಅಧ್ಯಕ್ಷ ಎಚ್.ಸಿ.ಗೋಪಾಲ್ ಹಾಗೂ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಭಾಗ್ಯ ಇದ್ದಾರೆ.

ಕ್ರೆಡಿಟ್ ಸೊಸೈಟಿಯಾಗಿ ಜನತಾ ಸೇವಾ ಸಂಸ್ಥೆ ಆರಂಭಗೊಂಡಿದ್ದು, ಈಗ 14 ಸಾವಿರ ಸದಸ್ಯರನ್ನು ಹೊಂದಿದೆ. ಲಾಭಾಂಶ ಹಂಚಿಕೆಯಲ್ಲಿ ಶೇ 3ರಿಂದ 23ಕ್ಕೆ ಹೆಚ್ಚಳವಾಗಿದೆ. ಲಾಭದ ಪ್ರಮಾಣವೂ ರೂ.15 ಕೋಟಿವರೆಗೆ ಏರಿಕೆಯಾಗಿದೆ. ಬ್ಯಾಂಕ್ ನಾಲ್ಕು ಸ್ವಂತ ಕಟ್ಟಡಗಳನ್ನು ಹೊಂದಿದೆ' ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಯಿತು. ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸಿದ ನಿರ್ದೇಶಕರು ಮತ್ತು ಇತರರನ್ನು ಸನ್ಮಾನಿಸಲಾಯಿತು.

ಡೆಬಿಟ್, ಕ್ರೆಡಿಟ್ ಕಾರ್ಡ್‌ಗೆ ರಿಸರ್ವ್ ಬ್ಯಾಂಕಿನಿಂದ ಹೊಸ ನಿಯಮ

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಪರಿಚಯಿಸಿದೆ. ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.

ಹೊಸ ಮಾರ್ಗಸೂಚಿಗಳು ಜುಲೈ 01, 2022 ರಿಂದ ಅನ್ವಯವಾಗುತ್ತವೆ ಎಂದು ಆರ್‌ಬಿಐ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಹೊಸ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಬ್ಯಾಂಕುಗಳು ಮತ್ತು ಎನ್‌ಐಎಫ್‌ಟಿಎಂ ಮೇಲೆ ವಿಧಿಸಬೇಕಾದ ದಂಡವನ್ನು ಆರ್‌ಬಿಐ ಪರಿಚಯಿಸಿದೆ. ಉದಾಹರಣೆಗೆ, ಗ್ರಾಹಕರ ಒಪ್ಪಿಗೆಯಿಲ್ಲದೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ವಿತರಿಸಲು ಅಥವಾ ನವೀಕರಿಸಲು ಬ್ಯಾಂಕುಗಳಿಗೆ ದಂಡ ವಿಧಿಸಲಾಗುತ್ತದೆ.

100 ಕೋಟಿ ರೂ.ಗಳ ನಿವ್ವಳ ಮೌಲ್ಯವನ್ನು ಹೊಂದಿದ್ದರೆ, ಕ್ರೆಡಿಟ್ ಕಾರ್ಡ್ ವ್ಯವಹಾರವನ್ನು ಕೈಗೊಳ್ಳಲು ಬ್ಯಾಂಕುಗಳಿಗೆ ಆರ್‌ಬಿಐ ಅನುಮತಿ ನೀಡಿದೆ. ಅಂತಹ ಬ್ಯಾಂಕುಗಳು ತಮ್ಮದೇ ಆದ ಅಥವಾ ಕಾರ್ಡ್ ನೀಡುವ ಇತರ ಬ್ಯಾಂಕುಗಳು ಅಥವಾ ಎನ್‌ಐಎಫ್‌ಟಿಎಂನಿಂದ ಪಾಲುದಾರಿಕೆಯಲ್ಲಿ ವ್ಯವಹಾರವನ್ನು ಕೈಗೊಳ್ಳಬಹುದು. ನಿಯಂತ್ರಕರಿಂದ ಅನುಮೋದನೆ ಪಡೆದ ನಂತರ ಕ್ರೆಡಿಟ್‌ಕಾರ್ಡ್ ವ್ಯವಹಾರಗಳನ್ನು ಸ್ಥಾಪಿಸಲು ಕನಿಷ್ಠ 100 ಕೋಟಿ ರೂ.ಗಳ ನಿವ್ವಳ ಮೌಲ್ಯದ ನಗರ ಸಹಕಾರಿ ಬ್ಯಾಂಕುಗಳಿಗೆ (ಯುಸಿಬಿಗಳು) ಆರ್‌ಬಿಐ ಅನುಮತಿ ನೀಡಿದೆ. ಆದಾಗ್ಯೂ, ಅಂತಹ ಯುಸಿಬಿಗಳು ಕೋರ್ ಬ್ಯಾಂಕಿಂಗ್ ವೇದಿಕೆಯನ್ನು ಹೊಂದಿರಬೇಕು. ಅಲ್ಲದೆ, ಯುಸಿಬಿಗಳು ಸಹ-ಬ್ರಾಂಡ್ಡ್ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲು ಅನುಮತಿಸಲಾಗುವುದಿಲ್ಲ ಎಂದು ಆರ್‌ಬಿಐ ಹೇಳಿದೆ.

ಅಲ್ಲದೆ, 1000 ಕೋಟಿ ರೂ.ಗಳ ನಿವ್ವಳ ಮೌಲ್ಯವನ್ನು ಹೊಂದಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಈಗ ತಮ್ಮ ಪ್ರಾಯೋಜಕ ಬ್ಯಾಂಕ್ ಅಥವಾ ಇತರ ಬ್ಯಾಂಕುಗಳ ಸಹಯೋಗದೊಂದಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲು ಅನುಮತಿಸಲಾಗಿದೆ.



ಹಣದುಬ್ಬರ ದರ ಏರಿಕೆ ಅತಿಯಾಗಿಲ್ಲ : ನಿರ್ಮಲಾ ಸೀತಾರಾಮನ್

ನವದೆಹಲಿ : ಚಿಲ್ಲರ ಹಣದುಬ್ಬರ ದರವು ಗರಿಷ್ಠ ಮಿತಿಯನ್ನು ಮೀರಿದ್ದರೂ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣದುಬ್ಬರ ದರ 'ಅತಿಯಾಗಿಲ್ಲ' ಎಂದು ಹೇಳಿದ್ದಾರೆ. ವಾಷಿಂಗ್ಟನ್‌ನಲ್ಲಿ ಒಂದು ಕಾರ್ಯಕ್ರಮದಲ್ಲಿ ಅವರು ಈ ಮಾತು ಹೇಳಿದ್ದಾರೆ.

'ಜಾಗತಿಕ ಮಟ್ಟದಲ್ಲಿ ಸವಾಲುಗಳಿವೆ. ಭಾರತದಲ್ಲಿ ಹಣದುಬ್ಬರ ದರವು ಮಾರ್ಚ್‌ನಲ್ಲಿ ಶೇ.6.9ರಷ್ಟಿದೆ. ಹಣದುಬ್ಬರವು ಗರಿಷ್ಠ ಶೇ.6ರವರೆಗೆ ತಲುಪಲು ಅವಕಾಶವಿದೆ.

ಆ ಗಡಿಯನ್ನು ನಾವು ದಾಟಿದ್ದೇವೆ. ಆದರೆ ಹಣದುಬ್ಬರದ ಈ ಏರಿಕೆ ಅತಿಯಲ್ಲ' ಎಂದು ನಿರ್ಮಲಾ ಅಭಿಪ್ರಾಯಪಟ್ಟಿದ್ದಾರೆ. ಮಾರ್ಚ್‌ನಲ್ಲಿ ದೇಶದ ಚಿಲ್ಲರ ಹಣದುಬ್ಬರ ದರ 17 ತಿಂಗಳ ಗರಿಷ್ಠ ಮಟ್ಟ ತಲುಪಿದೆ (ಶೇ.6.95). ಮುಂದಿನ ತಿಂಗಳುಗಳಲ್ಲಿ ಚಿಲ್ಲರ ಹಣದುಬ್ಬರವು ಇನ್ನಷ್ಟು ಜಾಸ್ತಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜನಸಾಮಾನ್ಯರ ಮೇಲೆ ಇರುವ ಬೆಲೆ ಏರಿಕೆಯ ಹೊರೆಯು



ಸರ್ಕಾರದ ಗಮನದಲ್ಲಿ ಇದೆ, ಹೊರೆಯನ್ನು ತಗ್ಗಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ನಿರ್ಮಲಾ ಹೇಳಿದ್ದಾರೆ. 'ಆದರೆ, ಈಗ ಸವಾಲುಗಳು ಏನೇ ಇದ್ದರೂ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಮುಂದಕ್ಕೆ ಸಾಗಲು ನಮಗೆ ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಚಿಲ್ಲರ ಹಣದುಬ್ಬರ ದರವು ತೀವ್ರವಾಗಿ ಹೆಚ್ಚಾಗುತ್ತಿರುವ ಕಾರಣದಿಂದಾಗಿ, ಆರ್‌ಬಿಐ ಗವರ್ನರ್ ಶಕ್ತಿಶಾಲಿತ ದಾಸ್ ಅವರು ತಮ್ಮ ಮುಂದಿನ ಗುರಿಯು ಹಣದುಬ್ಬರವನ್ನು ನಿಯಂತ್ರಿಸುವುದಾಗಿರಲಿದೆ ಎಂದು ಈಚೆಗೆ ಹೇಳಿದ್ದಾರೆ. ದೇಶದಲ್ಲಿ ಸಗಟು ಹಣದುಬ್ಬರ ದರವು ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ಶೇ.14.55ಕ್ಕೆ ತಲುಪಿದೆ. ಸಗಟು ಹಣದುಬ್ಬರ ದರದಲ್ಲಿನ ಹೆಚ್ಚಳವು ಮುಂದಿನ ತಿಂಗಳುಗಳಲ್ಲಿ ಚಿಲ್ಲರ ಹಣದುಬ್ಬರ ದರದ ಏರಿಕೆಯ ರೂಪದಲ್ಲಿ ಕಾಣಿಸಿಕೊಳ್ಳಬಹುದು ಎಂದೂ ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ : ಈ ಸಂಖ್ಯೆಗಳ ಕರೆಗಳನ್ನು ಸ್ವೀಕರಿಸದಂತೆ ಸೂಚನೆ

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳು ಮತ್ತು ವಂಚನೆ ಪ್ರಕರಣಗಳು ಸಾಕಷ್ಟು ಸಾಮಾನ್ಯವಾಗಿದೆ. ಈ ವಂಚನೆಗಳನ್ನು ಪರಿಗಣಿಸಿ, SBI ತನ್ನ ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದೆ.

ಈ ನಡುವೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಫಿಶಿಂಗ್ ವಂಚನೆಗಳಲ್ಲಿ ಭಾಗಿಯಾಗಿರುವ ಕೆಲವು ಆಯ್ದ ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸುವುದನ್ನು ತನ್ನ ಗ್ರಾಹಕರಿಗೆ ಸೂಚನೆ ನೀಡಿದೆ. ಇದಲ್ಲದೇ, KYC ನವೀಕರಣಗಳಿಗಾಗಿ ಯಾವುದೇ ಫಿಶಿಂಗ್ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಗ್ರಾಹಕರನ್ನು ವಿನಂತಿಸಿದ್ದಾರೆ.

ಸಂಭಾವ್ಯ ವಂಚನೆಯ ಬಗ್ಗೆ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಲು ಬ್ಯಾಂಕ್ ಇತ್ತೀಚೆಗೆ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ Twitter ನಲ್ಲಿ ಈ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದ್ದು, ಈ ಸಂಖ್ಯೆಗಳೊಂದಿಗೆ ತೊಡಗಿಸಿಕೊಳ್ಳಬೇಡಿ ಮತ್ತು KYC ನವೀಕರಣಗಳಿಗಾಗಿ ಫಿಶಿಂಗ್ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಏಕೆಂದರೆ ಅವುಗಳು SBI ಯೊಂದಿಗೆ ಸಂಬಂಧ ಹೊಂದಿಲ್ಲ'

ಎಂದು ಅದು ಹೇಳಿದೆ. ಫಿಶಿಂಗ್ ಹಗರಣಗಳಲ್ಲಿ ಭಾಗಿಯಾಗಿರುವ ಎರಡು ಫೋನ್ ಸಂಖ್ಯೆಗಳನ್ನು ಎಸ್‌ಬಿಐ ಹಂಚಿಕೊಂಡಿದೆ. SBI ಗ್ರಾಹಕರು +91-8294710946 ಮತ್ತು +91-7362951973 ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸುತ್ತಿದ್ದಾರೆ. KYC ಅಪ್‌ಡೇಟ್‌ಗಾಗಿ ಫಿಶಿಂಗ್ ಲಿಂಕ್ ಅನ್ನು ಕ್ಲಿಕ್ ಮಾಡಲು ಈ ನಂಬರ್‌ನಲ್ಲಿ ಕೇಳಲಾಗುತ್ತಿದ್ದು, ಅಂತಹ ಯಾವುದೇ ಫಿಶಿಂಗ್ / ಅನುಮಾನಾಸ್ಪದ ಲಿಂಕ್ ಅನ್ನು ಕ್ಲಿಕ್ ಮಾಡದಂತೆ ಎಲ್ಲಾ ಎಸ್‌ಬಿಐ ಗ್ರಾಹಕರಿಗೆ ವಿನಂತಿಸುತ್ತದೆ' ಎಂದು ಬ್ಯಾಂಕ್ ಟ್ವೀಟ್ ಮಾಡಿದೆ.

ಅಂದ ಹಾಗೇ ಭಾರತೀಯ ರಿಸರ್ವ್ ಬ್ಯಾಂಕ್ (RBI) ಯ ವರದಿಯ ಪ್ರಕಾರ, ದೇಶದ ಬ್ಯಾಂಕುಗಳು ಏಪ್ರಿಲ್ ಮತ್ತು ಸೆಪ್ಟೆಂಬರ್ 2021 ರ ನಡುವೆ ಒಟ್ಟು 4,071 ವಂಚನೆ ಪ್ರಕರಣಗಳನ್ನು ದಾಖಲಿಸಿವೆ ಅಂತ ತಿಳಿಸಿದೆ. ವಂಚಕರು ಅಮಾಯಕ ಗ್ರಾಹಕರನ್ನು ಮರುಳು ಮಾಡಲು ಮತ್ತು ಅವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ದೋಚಲು ಹೊಸ ವಿಧಾನಗಳನ್ನು ರೂಪಿಸುತ್ತಿದ್ದಾರೆ. ಈ ಕಾರಣದಿಂದಾಗಿ, ಗ್ರಾಹಕರಿಗೆ ಯಾವುದೇ ಫಿಶಿಂಗ್ ಕರೆ ಅಥವಾ ಇಮೇಲ್ ಬಂದರೆ ವರದಿ ಮಾಡಲು ಎಸ್‌ಬಿಐ ಮನವಿ ಮಾಡಿದೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ದಿ ಶೇಡ್ಡಾಟ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ : ರೂ.75.22ಲಕ್ಷ ಲಾಭ (ರೂ.ಲಕ್ಷಗಳಲ್ಲಿ)

ವಿವರ	31.03.2021	31.03.2022	ಪ್ರಗತಿ %
ಲೇವಣಿಗಳು	7768.12	9359.22	20.48
ಸಾಲಗಳು	2944.84	3422.41	16.22
ತೆರಿಗೆ	15.15	30.81	103.37
ಲಾಭ	50.55	75.22	48.81
ಗ್ರಾಸ್ ಎನ್‌ಪಿಎ	35.63	33.57	-5.78
ಗ್ರಾಸ್ ಎನ್‌ಪಿಎ %	1.21	0.98	-19.01
ನಿವ್ವಳ ಎನ್‌ಪಿಎ	0.00	0.00	0.00
ನಿವ್ವಳ ಎನ್‌ಪಿಎ %	0.00	0.00	0.00
ಪ್ರಾವಿಜನ್ ಪಾರ್ ಬಿಡುಗಡೆ	64.50	72.50	12.40

ಪ್ರಗತಿ ಪಥದಲ್ಲಿ ಹೊನ್ನಾವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್

ಹೊನ್ನಾವರ : ಗ್ರಾಹಕ ಸ್ನೇಹಿಯಾಗಿರುವ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಹೊನ್ನಾವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ 2021-22ನೇ ಸಾಲಿನಲ್ಲಿ ರೂ.213.51 ಲಕ್ಷ ನಿರ್ವಹಣಾ ಲಾಭವನ್ನು ಗಳಿಸಿದ್ದು, ಸರ್ಕಾರಕ್ಕೆ ಆದಾಯ ತೆರಿಗೆ ಪಾವತಿಸುವ ಬಗ್ಗೆ ಅನುವು ಮಾಡಿದ ನಂತರ ರೂ. 151.87 ಲಕ್ಷ ನಿಶ್ಚಿತ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರಾಘವ ವಿಷ್ಣು ಬಾಳೇರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬ್ಯಾಂಕಿನ ಠೇವು ಸಂಗ್ರಹಣೆ ರೂ.209.50 ಕೋಟಿ ತಲುಪಿದ್ದು, ಸಾಲ-ಮುಂಗಡಗಳು ರೂ.131.51 ಕೋಟಿಗಳಿಗೆ ತಲುಪಿವೆ. ಶೇರು ಭಂಡವಾಳ ಮತ್ತು ಸ್ವಂತ ನಿಧಿಗಳು ರೂ.22.48 ಕೋಟಿಗಳಾಗಿದ್ದು, ಒಟ್ಟು ದುಡಿಯುವ ಭಂಡವಾಳ ರೂ.238.02 ಕೋಟಿಗಳಿಗೆ ಏರಿಕೆಯಾಗಿದೆ. ಒಟ್ಟು ರೂ.89.18 ಕೋಟಿ ಹಣವನ್ನು ಬ್ಯಾಂಕು ಕೇಂದ್ರ ಸರ್ಕಾರದ ಸಾಲಪತ್ರಗಳಲ್ಲಿ, Non-SLR ಬೋಂಡ್‌ಗಳಲ್ಲಿ ಹಾಗೂ ವಿವಿಧ ಬ್ಯಾಂಕುಗಳಲ್ಲಿ ಗುಂತಾಯಿಸಿರುವುದು ಬ್ಯಾಂಕಿನ ಆರ್ಥಿಕ ಸ್ಥಿರತೆಯನ್ನು ದೃಢೀಕರಿಸಿದೆ. ಬ್ಯಾಂಕು ಪ್ರಸಕ್ತ ಸಾಲಿನಲ್ಲಿ ರೂ.341.01 ಕೋಟಿ ಒಟ್ಟು ವ್ಯವಹಾರವನ್ನು ನಡೆಸಿದೆ. ಬ್ಯಾಂಕಿನ CRAR ಭಾರತೀಯ ರಿಜರ್ವ್ ಬ್ಯಾಂಕ್ ಸೂಚಿಸಿರುವ 9% ಕ್ವಿಂಟ್ ಸಾಕಷ್ಟು ಹೆಚ್ಚು ಅಂದರೆ 12.44 ಇದ್ದು, ಇದು ಬ್ಯಾಂಕಿನ ಆರ್ಥಿಕ ಸುಭದ್ರತೆಯ ಸಂಕೇತವಾಗಿದೆ. ಒಟ್ಟು 24907 ಶೇರು ಸದಸ್ಯರನ್ನು ಹೊಂದಿರುವ ಬ್ಯಾಂಕು ರೂ.7.16 ಕೋಟಿಗಳಿಗೆ ಶೇರು ಭಂಡವಾಳ ವೃದ್ಧಿಸಿಕೊಂಡಿದೆ.

ಬ್ಯಾಂಕು ಲೆಕ್ಕಪರಿಶೋಧನೆಯಲ್ಲಿ 'ಅ' ವರ್ಗದಲ್ಲಿ ಮುಂದುವರಿದಿದೆ. ವರದಿ ವರ್ಷದಲ್ಲಿ ಕೋವಿಡ್-19ರ ನಿಮಿತ್ತ ಗ್ರಾಹಕರ ವ್ಯವಹಾರಗಳು ಸಾಕಷ್ಟು ವ್ಯತ್ಯಯವಾದವು. ಆದಾಗ್ಯೂ ಬ್ಯಾಂಕಿನ ಸಾಲ ವಸೂಲಾತಿ ಪ್ರಮಾಣ 97.11% ಇರುತ್ತದೆ ಎಂದು ತಿಳಿಸಲು ಹರ್ಷವೆನಿಸುತ್ತದೆ ಎಂತ ಅವರು ತಿಳಿಸಿದ್ದಾರೆ.

ಬ್ಯಾಂಕು ಸಾಲ ಮತ್ತು ಮುಂಗಡಗಳನ್ನು ನೀಡಲು ಹೆಚ್ಚಿನ ಸಂಪನ್ಮೂಲವನ್ನು ಹೊಂದಿದ್ದು, ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಬ್ಯಾಂಕಿನ ಶರತ್ತುಗಳಿಗೆ ಒಳಪಟ್ಟು ಪ್ರತಿಗ್ರಾಂ ಬಂಗಾರಕ್ಕೆ ಗರಿಷ್ಠ ರೂ. 3,300/- ಬಂಗಾರದಾಗಿನ ಸಾಲವನ್ನು ಶೇ. 7.95 ರಿಂದ ಶೇ.11 ರವರೆಗಿನ ಬಡ್ಡಿದರಗಳಲ್ಲಿ ನೀಡುತ್ತಿದೆ. ಇದರ ಹೊರತಾಗಿ ಬ್ಯಾಂಕಿನ ಶರತ್ತುಗಳಿಗೆ ಒಳಪಟ್ಟು ವಿಶೇಷ ಸಾಲ ಯೋಜನೆಗಳಾದ ಕಾರು ಸಾಲ 7.15% ಹಾಗೂ ವ್ಯವಹಾರ ಉದ್ದಿಮೆಗಳಿಗೆ 9.25% ರ ಬಡ್ಡಿದರಗಳಲ್ಲಿ ಸಾಲವನ್ನು ನೀಡಲಾಗುತ್ತಿವೆ.

ಬ್ಯಾಂಕು ಕೋರ್ ಬ್ಯಾಂಕಿಂಗ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು



ಬ್ಯಾಂಕಿನ ಗ್ರಾಹಕರಿಗೆ ತಂತ್ರಜ್ಞಾನ ಪೂರಿತ ಅತ್ಯಾಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ನೀಡುತ್ತಿದೆ. ತನ್ಮೂಲಕ ಎಲ್ಲಾ ಶಾಖೆಗಳಲ್ಲಿ ಆರ್.ಟಿ.ಜಿ.ಎಸ್./ನೆಫ್ಟ್, ಸಿ.ಟಿ.ಎಸ್. ಕ್ಷಿಯರಿಂಗ್, ಎಸ್.ಎಂ.ಎಸ್. ಅಲರ್ಟ್ ಸರ್ವಿಸ್, ರುಪೇಕಾರ್ಡ್, ಇ-ಸ್ಟಾಂಪಿಂಗ್ ಮುಂತಾದ ನವೀನ ಗ್ರಾಹಕ ಸ್ನೇಹಿ ಸೌಲಭ್ಯಗಳನ್ನು ಪ್ರಚುರಪಡಿಸುತ್ತಿದೆ.

ಬ್ಯಾಂಕು ಸ್ವಂತ ಎ.ಟಿ.ಎಮ್. ಹೊಂದಿದೆ. ಹಾಗೂ ಬ್ಯಾಂಕು ಡಿಜಿಟಲ್ ಬ್ಯಾಂಕಿಂಗ್ ಹಾಗೂ ಇ-ಪೇಮೆಂಟ್‌ಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಮೊಬೈಲ್ ಬ್ಯಾಂಕಿಂಗ್ ಅಳವಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿ ಇದೆ.

ಬ್ಯಾಂಕು ಸಮಾಜಮುಖಿಯಾಗಿ ತನ್ನ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಶಿಕ್ಷಣ, ಕ್ರೀಡೆ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ ಜಿಲ್ಲೆಯ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಪರಿಪಾಠ ಹಾಕಿಕೊಂಡಿದೆ.

ವಿಕಲಚೇತನ ವಿದ್ಯಾರ್ಥಿಗಳನ್ನು ಸಹ ಪ್ರೋತ್ಸಾಹಿಸಿದೆ. ಬ್ಯಾಂಕು ತನ್ನ ಸಂಸ್ಥಾಪಕರಾದ ದಿ. ಎಮ್.ಎ. ಕೀಣಿ ಹಾಗೂ ದಿ. ಎಲ್.ಕೆ. ಶ್ಯಾನಭಾಗ ಶ್ರೋಘ್‌ರವರ ಸ್ಮರಣಾರ್ಥ ನಿರ್ಮಿಸಿರುವ ಸಭಾಭವನವನ್ನು ಸಹಕಾರಿ ವಲಯದ ತರಬೇತಿ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ಷಿಕ ಸದಸ್ಯತ್ವ ಚಂದಾ ಮತ್ತು ಶಿಕ್ಷಣ ನಿಧಿ ವಂತಿಕೆ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ವಾರ್ಷಿಕ ಸದಸ್ಯತ್ವ ಚಂದಾ ಮತ್ತು ಶಿಕ್ಷಣ ನಿಧಿ ವಂತಿಕೆಯನ್ನು ಬಾಕಿ ಉಳಿಸಿಕೊಂಡಿರುವ ಸದಸ್ಯ ಪಟ್ಟಣ ಸಹಕಾರ ಬ್ಯಾಂಕುಗಳು ಕೂಡಲೇ ಮಹಾಮಂಡಳಕ್ಕೆ ಪಾವತಿಸಿ, ಸಹಕರಿಸಬೇಕೆಂದು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್.ಕೇರೂರೆಯವರು ವಿನಂತಿಸಿರುತ್ತಾರೆ.

ನ್ಯಾಯಮಿತ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿ ಶ್ರೀ ರಮೇಶ್ ಬಾಬು



ಬೆಂಗಳೂರು : ಸಹಕಾರಿ ರತ್ನ ಪುರಸ್ಕೃತರು, ಹಿರಿಯ ವಕೀಲರು, ಮಾಜಿ ವಿಧಾನಪರಿಷತ್ ಸದಸ್ಯರೂ ಆದ ಶ್ರೀ ರಮೇಶ್ ಬಾಬು ರವರು ನ್ಯಾಯಮಿತ್ರ ಸಹಕಾರ ಬ್ಯಾಂಕ್ ನಿಯಮಿತ., ಬೆಂಗಳೂರು ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆಯೂ ಬ್ಯಾಂಕಿನ ಅಧ್ಯಕ್ಷರಾಗಿದ್ದ ರಮೇಶ್ ಬಾಬು ರವರು ಬ್ಯಾಂಕ್‌ನ್ನು ಪ್ರಗತಿಪಥದತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದರು. ಈಗ ಬ್ಯಾಂಕ್ ರೂ.15668.48 ಲಕ್ಷ ಠೇವಣಿಗಳು, ರೂ.9378.84 ಲಕ್ಷ ಸಾಲಗಳನ್ನು ನೀಡಿ, ರೂ.353.93 ಲಕ್ಷ ಲಾಭದೊಂದಿಗೆ, ರೂ.103775.04 ಲಕ್ಷಗಳ ಒಟ್ಟು ವಹಿವಾಟನ್ನು ಹೊಂದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ (ಪ್ರ) ಪ್ರಸನ್ನ ಡಿ.ಆರ್. ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬ್ಯಾಂಕ್ ಲಾಕರ್‌ನಲ್ಲಟ್ಟ ವಸ್ತು ಕಳೆದರೆ ಬಾಡಿಗೆಯ 100 ಪಟ್ಟು ಪರಿಹಾರ : ಆರ್‌ಬಿಐನಿಂದ ಹೊಸ ನಿಯಮ

ಹೊಸದಲ್ಲಿ : ಬ್ಯಾಂಕ್ ಲಾಕರ್ ನಿಯಮಗಳನ್ನು ಪರಿಷ್ಕರಿಸಿ ಆರ್‌ಬಿಐ ಹೊಸ ಅಧಿಸೂಚನೆ ಹೊರಡಿಸಿದ್ದು, ನೀವು ಬ್ಯಾಂಕ್ ಲಾಕರ್ ತೆರೆಯುವವರಿದ್ದರೆ ಅವಶ್ಯವಾಗಿ ಈ ವಿಷಯವನ್ನು ತಿಳಿದುಕೊಳ್ಳಬೇಕು. ಲಾಕರ್‌ಗಳಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಗ್ರಾಹಕರಿಂದ ಹಲವು ದೂರುಗಳು ಬಂದಿದ್ದರಿಂದ ಬ್ಯಾಂಕ್ ಲಾಕರ್ ನಿಯಮಾವಳಿಗಳಲ್ಲಿ ಆರ್‌ಬಿಐ ಬದಲಾವಣೆ ತಂದಿದ್ದು, ಹೊಸ ನಿಯಮಾವಳಿಗಳು ಗ್ರಾಹಕ ಸ್ನೇಹಿಯಾಗಿ ರೂಪಿಸಲಾಗಿದೆ. ಈ ವರ್ಷದ ಆರಂಭದಿಂದಲೇ ಈ ನಿಯಮಾವಳಿಗಳು ಪೂರ್ವಾನ್ವಯವಾಗಲಿದೆ. ಹಾಗಾದರೆ ಹೊಸ ನಿಯಮಗಳು ಯಾವುದೆಲ್ಲಾ..? ಇಲ್ಲಿದೆ ಓದಿ.

1. 100 ಪಟ್ಟು ಪರಿಹಾರ : ಆರ್‌ಬಿಐ ರೂಪಿಸಿದ ಹೊಸ ನಿಯಮದ ಅನ್ವಯ, ಒಂದು ವೇಳೆ ಲಾಕರ್‌ನಲ್ಲಿ ಇರಿಸಲಾಗಿರುವ ವಸ್ತುಗಳು ಕಳೆದು ಹೋದರೆ, ಅಥವಾ ನಾಪತ್ತೆಯಾದರೆ, ಬ್ಯಾಂಕ್‌ಗಳು ಲಾಕರ್ ಬಾಡಿಗೆಯ 100 ಪಟ್ಟು ಹಣವನ್ನು ಪರಿಹಾರ ಮೊತ್ತವಾಗಿ ಗ್ರಾಹಕರಿಗೆ ಪಾವತಿ ಮಾಡಬೇಕು.

'ಲಾಕರ್‌ನಲ್ಲಿ ಇರಿಸಲಾದ ಗ್ರಾಹಕರ ವಸ್ತುಗಳಿಗೆ ತನಗೆ ಜವಾಬ್ದಾರಿ ಇಲ್ಲ ಎಂದು ಬ್ಯಾಂಕ್‌ಗಳು ಹೇಳುವಂತಿಲ್ಲ. ಬ್ಯಾಂಕ್ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ, ಉದ್ಯೋಗಿಗಳ ಮೋಸದಾಟದಿಂದಾಗಿ ಗ್ರಾಹಕರ ಲಾಕರ್ ನಾಪತ್ತೆಯಾದರೆ, ವಾರ್ಷಿಕ ಬಾಡಿಗೆಯ ನೂರು ಪಟ್ಟು ಮೊತ್ತವನ್ನು ಗ್ರಾಹಕರಿಗೆ ಪರಿಹಾರವಾಗಿ ಪಾವತಿ ಮಾಡಬೇಕು' ಎಂದು ಆರ್‌ಬಿಐ ಹೇಳಿದೆ.

2. ಖಾಲಿ ಲಾಕರ್‌ಗಳ ಮಾಹಿತಿ ಪ್ರದರ್ಶನ : ಬ್ಯಾಂಕ್ ಲಾಕರ್‌ಗಳಲ್ಲಿ ಪಾರದರ್ಶಕತೆ ತರುವ ಸಲುವಾಗಿ ಖಾಲಿ ಇರುವ ಲಾಕರ್‌ಗಳ ಮಾಹಿತಿ ಪ್ರದರ್ಶನ, ಲಾಕರ್ ಅಪ್ಪಿಕೇಶನ್ ಹಾಗೂ ವೈಟ್ ಲೀಸ್ಟ್ ನಂಬರ್ ಮುಂತಾದವುಗಳನ್ನು ಪ್ರದರ್ಶನ ಮಾಡಬೇಕು. ಒಂದು ವೇಳೆ ಲಾಕರ್‌ಗಳು ತುಂಬಿದ್ದರೆ, ವೈಟ್ ಲೀಸ್ಟ್ ನಂಬರ್ ಬಗ್ಗೆ ಗ್ರಾಹಕರಿಗೆ ಮಾಹಿತಿ ಕೊಡಬೇಕು ಎಂದು ಹೊಸ ಅಧಿಸೂಚನೆಯಲ್ಲಿ ಹೇಳಲಾಗಿದೆ.

3. ಇ-ಮೇಲ್ ಹಾಗೂ ಎಸ್‌ಎಂಎಸ್ ಅಲರ್ಟ್ : ಗ್ರಾಹಕರು ಬ್ಯಾಂಕ್ ಲಾಕರ್ ತೆರೆದರೆ ಅಥವಾ ಲಾಕರ್ ಬಗ್ಗೆ ಮಾಹಿತಿ ಪಡೆದರೆ, ಈ ವಿವರಗಳನ್ನು ಎಸ್‌ಎಂಎಸ್ ಹಾಗೂ ಇ-ಮೇಲ್ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಬೇಕು.

ಲಾಕರ್ ತೆರೆಯುವ ದಿನದ ಬಗ್ಗೆ ಅಥವಾ ತೆರೆಯುವ ಬಗ್ಗೆ ಗ್ರಾಹಕರಿಗೆ ಇ-ಮೇಲ್ ಹಾಗೂ ಎಸ್‌ಎಂಎಸ್ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಬೇಕು.



ಒಂದು ವೇಳೆ ಅನಧೀಕೃತವಾಗಿ ಲಾಕರ್ ತೆರೆದರೆ ಅದಕ್ಕೂ ಪ್ರತ್ಯೇಕ ಅಹವಾಲು ಸಲ್ಲಿಸಲೂ ಅವಕಾಶ ಇದೆ' ಎಂದು ಆರ್‌ಬಿಐ ಅಧಿಸೂಚನೆಯಲ್ಲಿ ಹೇಳಲಾಗಿದೆ.

4. ಕಡ್ಡಾಯ ಸಿಸಿಟಿವಿ ನಿಗಾ : ಲಾಕರ್ ಕೊಠಡಿಯ ಪ್ರವೇಶ ಹಾಗೂ ನಿರ್ಗಮನ ದ್ವಾರದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಇದರಲ್ಲಿ 180 ದಿನದ ದೃಶ್ಯಗಳ ಸಂಗ್ರಹ ಇರಬೇಕು ಎಂದು ಆರ್‌ಬಿಐ ಹೇಳಿದೆ.

'ಒಂದು ವೇಳೆ ಲಾಕರ್ ಗ್ರಾಹಕರ ಅನುಮತಿ ಇಲ್ಲದೇ ತೆರೆದರೆ ಅಥವಾ ಏನಾದರೂ ಭದ್ರತಾ ಲೋಪ ಆಗಿದ್ದೇ ಆದಲ್ಲಿ, ಪೊಲೀಸ್ ತನಿಖೆ ಮುಗಿದು ಪ್ರಕರಣ ಅಂತ್ಯವಾಗುವ ವರೆಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಇಡಬೇಕು' ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

5. ಬ್ಯಾಂಕ್‌ಗಳಿಗೆ 3 ವರ್ಷಗಳ ಬಾಡಿಗೆ ಮಾತ್ರ ವಿಧಿಸುವ ಅವಕಾಶ : ಹೊಸ ನಿಯಮದನ್ವಯ, 3 ವರ್ಷಗಳ ಬಾಡಿಗೆಯನ್ನು ಮಾತ್ರ ಅವಧಿ ಠೇವಣಿ (term deposit)ಯನ್ನಾಗಿ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಈ ವರೆಗೆ ಲಾಕರ್‌ಗಳ ವಾರ್ಷಿಕ ಶುಲ್ಕ ತೆರಿಗೆ ಹೊರತುಪಡಿಸಿ 4000 ರೂ. ನಿಂದ 12,000 ರೂ. ವರೆಗೂ ಇದೆ.

» ನಿಮ್ಮ ಪ್ರಶ್ನೆ ನಮ್ಮ ಉತ್ತರ

**ನಿಮ್ಮ ಪ್ರಶ್ನೆ
ನಮ್ಮ ಉತ್ತರ**

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಕೋವಿಡ್-19ರಿಂದ ಬಾಧಿತ ಸಾಲಗಾರರಿಗೆ ರಿಜರ್ವ್ ಬ್ಯಾಂಕಿನ ರೆಸಲ್ಯೂಷನ್ ಪ್ರೇಮ್‌ವರ್ಕ್ ಅಂತರ್ಗತ ಕೆಲವು ಸಾಲಗಳನ್ನು ಪುನರ್ರಚಿಸಿದ್ದೇವೆ. ಆ ಸಾಲಗಳಿಗಾಗಿ ರೂ.21.50ಲಕ್ಷ ಅನುವು ಮಾಡಿ ಬ್ಯಾಂಕಿನ 2020-21ರ ಆಯವ್ಯಯ ಪಟ್ಟಿಯಲ್ಲಿ ಪ್ರಕಟಿಸಿದ್ದೇವೆ. ಈ ವರ್ಷ ರೂ.21.50 ಲಕ್ಷವನ್ನು ಸ್ಟ್ಯಾಂಡರ್ಡ್ ಆಸ್ತಿಗಾಗಿ ಮಾಡಲಾದ ಅನುವು ಆಗಿ ಪರಿವರ್ತಿಸಬಹುದೇ?

- ಪಟ್ಟಣ ಸಹಕಾರ ಬ್ಯಾಂಕ್ ಲಿ., ಮಂಗಳೂರು.

ಉತ್ತರ : ರೆಸಲ್ಯೂಷನ್ ಪ್ರೇಮ್‌ವರ್ಕ್ ಅಂತರ್ಗತ ಪುನರ್ರಚನೆಗೊಂಡ ಸಾಲಗಳಿಗಾಗಿ ಶೇ.10ರಷ್ಟು ಮಾಡಲಾದ ಅನುವನ್ನು ಸ್ಟ್ಯಾಂಡರ್ಡ್ ಆಸ್ತಿಗಾಗಿ ಮಾಡಲಾದ ಅನುವು ಎಂದು ಭಾವಿಸಲು ರಿಜರ್ವ್ ಬ್ಯಾಂಕಿನ ಸುತ್ತೋಲೆಯಲ್ಲಿ ವ್ಯವಧಾನವಿಲ್ಲ. ಪುನರ್ರಚಿತ ಸಾಲವನ್ನು ಸಾಲಗಾರ ಕ್ರಮವಾಗಿ ಸಂದಾಯ

ಮಾಡುತ್ತಿದ್ದು ಬಾಕಿ ಉಳಿದ ಸಾಲದ ಕನಿಷ್ಠ ಶೇ.20ರಷ್ಟನ್ನು ಮರುಪಾವತಿಸಿದ್ದಲ್ಲಿ, ಅನುವಿನ ಶೇ.50ರಷ್ಟು ಹಿಂದಕ್ಕೆ ಪಡೆಯಬಹುದು. ಅದೇ ರೀತಿ ಸಾಲ ಸುಸ್ತಿಯಾಗದೇ, ಇನ್ನು ಶೇ.10ರಷ್ಟು ಸಾಲ ಮರುಪಾವತಿಸಿದ್ದರೆ ಎಲ್ಲಾ ಅನುವನ್ನು ಹಿಂದಕ್ಕೆ ಪಡೆಯಬಹುದು.

02. ಚಿನ್ನಾಭರಣ ಸಾಲ ಮರುಪಾವತಿ ಅವಧಿಯು ಒಂದು ವರ್ಷವಿರುತ್ತದೆ. ನಮಗೆ ತಿಳಿದಂತೆ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಲ್ಲಿ ಇಂತಹ ಸಾಲದ ಮರುಪಾವತಿಗಾಗಿ 3 ತಿಂಗಳು, 6 ತಿಂಗಳು ಮತ್ತು ಒಂದು ವರ್ಷ ಮುಂತಾದ ವಿಭಿನ್ನ ಅವಧಿಗಳಿದ್ದು, ನಮ್ಮ ಬ್ಯಾಂಕಿನಲ್ಲಿ ಚಿನ್ನಾಭರಣ ಸಾಲದ ಮರುಪಾವತಿ ಅವಧಿಯನ್ನು 6 ತಿಂಗಳು ಎಂದು ನಿರ್ಧರಿಸಬಹುದೇ?

- ಮಂಗಳೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿ., ಮಂಗಳೂರು.

ಉತ್ತರ : ರಿಜರ್ವ್ ಬ್ಯಾಂಕಿನ ಮಾರ್ಗಸೂಚಿಯಂತೆ ಪಟ್ಟಣ ಸಹಕಾರ ಬ್ಯಾಂಕುಗಳು ನೀಡುವ ಚಿನ್ನಾಭರಣ ಸಾಲದ ಅವಧಿಯು 6 ತಿಂಗಳು ಅಥವಾ ಒಂದು ವರ್ಷ ಇರತಕ್ಕದ್ದು. ಆದ್ದರಿಂದ, ಒಂದು ವರ್ಷದ ಒಳಗೆ ಯಾವುದೇ ಅವಧಿಯನ್ನು ಸಾಲ ಮರುಪಾವತಿಗಾಗಿ ನಿಗದಿಪಡಿಸಬಹುದು. ಸಾಲದ ಪ್ರಮಾಣ ರೂ.2ಲಕ್ಷ ಮೀರಿದರೆ, ಮಾಸಿಕ ಅಥವಾ ತ್ರೈಮಾಸಿಕ ಕಂತುಗಳನ್ನು ನಿಗದಿಪಡಿಸಬೇಕು.

ಕ್ರೆಡಿಟ್-ಡೆಬಿಟ್ ಕಾರ್ಡ್ ಕ್ಲೋಸ್ ಇನ್ನು ಸರಳ ಜುಲೈ 1 ರಿಂದ ಹೊಸ ನಿಯಮ ಕೋರಿಕೆ ಇಲ್ಲದೆ ಕ್ರೆಡಿಟ್ ಕಾರ್ಡ್ ವಿತರಣೆಗೆ ಆರ್‌ಬಿಐ ನಿರ್ಬಂಧ

ಮುಂಬೈ : ಗ್ರಾಹಕರಿಂದ ಕೋರಿಕೆ ಇಲ್ಲದಿದ್ದರೆ ಕ್ರೆಡಿಟ್ ಕಾರ್ಡ್ ನೀಡಬಾರದು, ಗ್ರಾಹಕರಿಂದ ಒಪ್ಪಿಗೆ ಪಡೆಯದೆ ಹಾಲಿ ಇರುವ ಕ್ರೆಡಿಟ್ ಕಾರ್ಡ್‌ಗಳನ್ನು ಮೇಲ್ವರ್ಚಿಗೆ ವರಿಸಬಾರದು ಎಂದು ಆರ್‌ಬಿಐ, ಕ್ರೆಡಿಟ್ ಕಾರ್ಡ್ ನೀಡುವ ಕಂಪನಿಗಳಿಗೆ ಸೂಚಿಸಿದೆ.

ಈ ನಿಯಮ ಉಲ್ಲಂಘಿಸಿದರೆ ಕಂಪನಿಗಳು, ಕ್ರೆಡಿಟ್ ಕಾರ್ಡ್ ಬಿಲ್ ಮೊತ್ತದ ಎರಡರಷ್ಟನ್ನು ದಂಡದ ರೂಪದಲ್ಲಿ ಪಾವತಿಸಬೇಕು ಎಂದು ಹೇಳಿದೆ. ಬಾಕಿ ಮೊತ್ತ ವಸೂಲು ಮಾಡುವ ಸಂದರ್ಭದಲ್ಲಿ ಗ್ರಾಹಕರಿಗೆ ಬೆದರಿಕೆ ಒಡ್ಡಬಾರದು, ಅವರಿಗೆ ಕಿರುಕುಳ ನೀಡಬಾರದು ಎಂದು ಕಾರ್ಡ್ ವಿತರಣಾ ಕಂಪನಿಗಳಿಗೆ ಹಾಗೂ ಮಧ್ಯವರ್ತಿಯಾಗಿ ಕೆಲಸ ಮಾಡುವ ಏಜೆಂಟ್‌ಗಳಿಗೆ ತಾಕೀತು ಮಾಡಿದೆ.

'ಗ್ರಾಹಕರಿಂದ ಕೋರಿಕೆ ಇಲ್ಲದೆ ಕ್ರೆಡಿಟ್ ಕಾರ್ಡ್ ವಿತರಿಸುವುದು, ಮೇಲ್ವರ್ಚಿಗೆ ವರಿಸುವುದನ್ನು ನಿರ್ಬಂಧಿಸಲಾಗಿದೆ' ಎಂದು ಹೇಳಿದೆ. ಈ ನಿರ್ದೇಶನಗಳು ಜುಲೈ 1ರಿಂದ ಜಾರಿಗೆ ಬರಲಿವೆ.

'ಕೋರಿಕೆ ಸಲ್ಲಿಸದಿದ್ದರೂ ಕಾರ್ಡ್ ಪಡೆದಲ್ಲಿ ಅಂತಹ ವ್ಯಕ್ತಿಯು ಆರ್‌ಬಿಐ ಒಂಬುಡ್ಸ್‌ಮನ್‌ಮೊರೆ ಹೋಗಬಹುದು. ಕ್ರೆಡಿಟ್ ಕಾರ್ಡ್ ನೀಡಿದ ಕಂಪನಿ ಗ್ರಾಹಕರಿಗೆ ಪಾವತಿಸಬೇಕಿರುವ ಪರಿಹಾರ ಮೊತ್ತವನ್ನು ಒಂಬುಡ್ಸ್‌ಮನ್ ತೀರ್ಮಾನಿಸುತ್ತಾರೆ' ಎಂದು ಆರ್‌ಬಿಐ ಹೇಳಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು



ತನ್ನ ಅನುಮತಿ ಇಲ್ಲದೆ ಕ್ರೆಡಿಟ್ ಕಾರ್ಡ್ ವಹಿವಾಟು ಶುರುಮಾಡುವಂತೆ ಇಲ್ಲ ಎಂದು ಹೇಳಿದೆ. 'ಕಾರ್ಡ್ ನೀಡುವ ಕಂಪನಿಗಳು, ಅವುಗಳು ನೇಮಕ ಮಾಡುವ ಏಜೆಂಟ್‌ಗಳು ಬಾಕಿ ಮೊತ್ತ ವಸೂಲು ಮಾಡಲು ಗ್ರಾಹಕರನ್ನು ಬೆದರಿಸುವ ಕೆಲಸಕ್ಕೆ ಇಳಿಯುವಂತಿಲ್ಲ,' ಎಂದು ಕೂಡ ಆರ್‌ಬಿಐ ನಿರ್ದೇಶನ ನೀಡಿದೆ.

ಭಾರತದ ಜಿಡಿಪಿ ಬೆಳವಣಿಗೆ ಶೇ.8.2ರಷ್ಟು : ಐಎಂಎಫ್ ಅಂದಾಜು

ವಾಷಿಂಗ್ಟನ್ : 2022ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು ಶೇ.8.2ರಷ್ಟು ಇರಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜು ಮಾಡಿದೆ. ಈ ಪ್ರಮಾಣದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಕಂಡರೆ, ವಿಶ್ವದ ಪ್ರಮುಖ ಅರ್ಥ ವ್ಯವಸ್ಥೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆ ಕಂಡ ಹೆಗ್ಗುಲಿಕೆ ಭಾರತದ್ದಾಗುತ್ತದೆ.





ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಮಡಿಕೇರಿ ತಾಲೂಕಿನ ಚೆಟ್ಟಳ್ಳಿ ನಿವಾಸಿ 20 ವರ್ಷ ವಯಸ್ಸಿನ ಶಹರಾಬಾನು ಅವರು ಬಡವರ ಮನೆಯ ವಧುವಿಗೆ ಮದುವೆಯಲ್ಲಿ ಧರಿಸಲು ಉಡುಪುಗಳನ್ನು ಉಚಿತವಾಗಿ ಒದಗಿಸುತ್ತಾರೆ.
- ಆಹಾರ ಕೊರತೆಯನ್ನು ಅನುಭವಿಸುತ್ತಿರುವ ದೇಶಗಳಿಗೆ ಭಾರತದಿಂದ ಆಹಾರ ಧಾನ್ಯಗಳನ್ನು ಪೂರೈಸುವುದರ ಕುರಿತಂತೆ ಸಕಾರಾತ್ಮಕವಾಗಿ ಯೋಚಿಸಲಾಗುವುದು ಎಂದು ವಿಶ್ವ ವ್ಯಾಪಾರ ಸಂಘಟನೆಗಳ ಮಹಾ ನಿರ್ದೇಶಕ ಎನ್‌ಗೋಜಿ ಒಕೊಂಜಾ ಇವಾಲಾ ಅವರು ತಿಳಿಸಿದ್ದಾರೆ.
- ಖರೀದಿಸಿದ ಮೋಬೈಲ್ ಬಾಕ್ಸ್ ಜೊತೆಯಲ್ಲಿ ಚಾರ್ಜರ್ ಅನ್ನು ನೀಡದ ಆಪಲ್ ಕಂಪೆನಿಯು ಕ್ರಮವು ನಿಂದನೀಯ ಮತ್ತು ಕಾನೂನು ಬಾಹಿರವಾಗಿದ್ದು, ಈ ಬಗ್ಗೆ ದೂರು ದಾಖಲಿರುವ ಗ್ರಾಹಕನಿಗೆ ಪರಿಹಾರವನ್ನು ಪಾವತಿಸಬೇಕು ಎಂದು ಬ್ರೆಜಿಲ್ ದೇಶದ ನ್ಯಾಯಾಲಯವು ಆದೇಶಿಸಿದೆ.
- ಮಂಗಳೂರಿನ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರೀತಿ ಮನೋಜ್ ಎನ್ನುವವರು ಹದಿಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ, ಮಿದುಳು ನಿಷ್ಕ್ರಿಯಗೊಂಡ

ಹಿನ್ನೆಲೆಯಲ್ಲಿ, ಆಕೆಯ ಕುಟುಂಬಸ್ಥರು ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

- ರಾಮನಗರದಲ್ಲಿ ಕೆರೆಗೆ ವಿಷಯುಕ್ತ ತ್ಯಾಜ್ಯ ಸೇರಿದ ಹಿನ್ನೆಲೆಯಲ್ಲಿ ಸಾವಿರಾರು ಮೀನುಗಳು ಮೃತಪಟ್ಟಿದ್ದು, ಮೀನು ಕೃಷಿ ಮಾಡಲು ಲಕ್ಷಾಂತರ ಹಣ ಖರ್ಚುಮಾಡಿ ಕೆರೆಯನ್ನು ಗುತ್ತಿಗೆ ಪಡೆದಿದ್ದ ರೈತರು ತಮಗಾದ ಅಪಾರ ನಷ್ಟದಿಂದ ಕಂಗಾಲಾಗಿದ್ದಾರೆ.
- ಮಂಗಳೂರಿನಲ್ಲಿ 80ರ ಇಳಿವಯಸ್ಸಿನ ವೃದ್ಧ ಅಶ್ವತ್ಥಮ್ಮ ತಾನು ಭಿಕ್ಷೆ ಬೇಡಿ ಸಂಗ್ರಹಿಸಿದ ಒಂದು ಲಕ್ಷ ರೂಪಾಯಿ ಹಣವನ್ನು ಅಲ್ಲಿನ ದೇವಸ್ಥಾನದ ಅನ್ನದಾನಕ್ಕೆ ನೀಡಿ ಮಾದರಿಯಾಗಿದ್ದಾರೆ.
- ವಾರಣಾಸಿಯ ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದಲ್ಲಿ ಅರ್ಧಶಾಸ್ತ್ರದಲ್ಲಿ ಪದವಿ ಪಡೆದಿರುವ ಪ್ರಿಯಾಂಕಾ ಗುಪ್ತಾ ಎಲ್ಲಿಯೂ ಕೆಲಸ ಸಿಗದ ಹಿನ್ನೆಲೆಯಲ್ಲಿ ತಾವು ಓದಿದ ಕಾಲೇಜಿನ ಹೊರಗೆ ಚಾಯ್ ವಾಲಿ ಎಂಬ ಹೆಸರಿನ ಚಹಾ ಅಂಗಡಿಯನ್ನು ತೆರೆದು ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ಹಿ ದು ಗ ರ ಅ ನಿ ಸಿ ಕೆ . . .



ಯಾವ ಅರ್ಥದಲ್ಲಿ ಹೇಳುತ್ತಿದೆಯೋ ತಿಳಿಯದು : ತೈಲ ಬೆಲೆ ಮತ್ತು ಆಹಾರ ವಸ್ತುಗಳ ಬೆಲೆಯು ದುಬಾರಿ ಆಗಿರುವುದು ಜನರ ಆದಾಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಲಿರುವ ಕಾರಣ, ಭಾರತದ ಆರ್ಥಿಕ ಬೆಳವಣಿಗೆ ದರದ ಅಂದಾಜನ್ನು ವಿಶ್ವ ಬ್ಯಾಂಕ್ ತಗ್ಗಿಸಿದೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ, ಆರ್ಥಿಕ ಬೆಳವಣಿಗೆ ದರದ ಅಂದಾಜನ್ನು ವಿಶ್ವ ಬ್ಯಾಂಕ್ ತಗ್ಗಿಸಿದೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ, ಆರ್ಥಿಕ ಬೆಳವಣಿಗೆ ದರದ ಅಂದಾಜನ್ನು ವಿಶ್ವ ಬ್ಯಾಂಕ್ ತಗ್ಗಿಸಿದೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ, ಆರ್ಥಿಕ ಬೆಳವಣಿಗೆ ದರದ ಅಂದಾಜನ್ನು ವಿಶ್ವ ಬ್ಯಾಂಕ್ ತಗ್ಗಿಸಿದೆ.

▶▶ ಮುಕುಂದ ಸಾಲ್ಕಾನ್, ಪಾಣಿ ಮಂಗಳೂರು

ರೆಪೊ ದರವನ್ನು ಹೆಚ್ಚಿಸಬಾರದು : ರಿಸರ್ವ್ ಬ್ಯಾಂಕ್ ಇತ್ತೀಚೆಗೆ ನಡೆಸಿದ ಹಣಕಾಸು ಪರಾಮರ್ಶೆ ಸಭೆಯಲ್ಲಿ ರೆಪೊ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದರಿಂದ ಬ್ಯಾಂಕುಗಳಲ್ಲಿ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯುತ್ತಿವೆ. ಆದರೆ, ಮುಂದಿನ ದಿನಗಳಲ್ಲಿ ರೆಪೊ ದರವನ್ನು ಹೆಚ್ಚಿಸಿದರೆ, ಸಾಲ ಪಡೆದವರು ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ. ಜನರಿನ್ನೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ ಆದ್ದರಿಂದ ರೆಪೊ ದರವನ್ನು ಹೆಚ್ಚಿಸಬಾರದಾಗಿ ಮನವಿ.

▶▶ ಸೀತಾರಾಮ ಉಡುಪ, ಮೈಸೂರು

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.

Published at : # 132, K.H. Road, Bangalore - 560027.

Printed at : Navarathna Printers, # 35, 3rd Cross, Sudhamanagar, Bangalore - 560027.